



ಸಂಘ ಶಿಕ್ಷಾ ವರ್ಗ ಸಮಾರೋಪ

ಬೆಂಗಳೂರು, ಮೇ 9: ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತದ ಸಂಘ ಶಿಕ್ಷಾ ವರ್ಗಗಳ ಸಮಾರೋಪ ಸಮಾರಂಭವು ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಚೆನ್ನೇನಹಳ್ಳಿಯ ಜನಸೇವಾ ವಿದ್ಯಾಕೇಂದ್ರ ಶಾಲಾ ಆವರಣದಲ್ಲಿ ಮಂಗಳವಾರ ಮೇ 9, 2017ರಂದು ನಡೆಯಿತು. ಏಪ್ರಿಲ್ 19ರಂದು ಪ್ರಾರಂಭಗೊಂಡಿದ್ದ 20 ದಿನಗಳ ಈ ಪ್ರಶಿಕ್ಷಣವರ್ಗಗಳಲ್ಲಿ ರಾಜ್ಯದ ಒಟ್ಟು 450 ಕಾರ್ಯಕರ್ತರು ಭಾಗವಹಿಸಿದ್ದರು.

ನಾರಾಯಣ ವೈದ್ಯಕೀಯ ಸಂಸ್ಥೆಗಳ ಸಮೂಹದ ಅಧ್ಯಕ್ಷ ಹಾಗೂ ಖ್ಯಾತ ಹೃದ್ಯೋಗ ತಜ್ಞರ ಡಾ|| ದೇವಿಪ್ರಸಾದ್ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವಿಶ್ವ ಹಿಂದೂ ಪರಿಷತ್ತಿನ ಕ್ಷೇತ್ರ ಸಂಘಟನಾ ಕಾರ್ಯದರ್ಶಿ ಗೋಪಾಲ್, ದಕ್ಷಿಣ ಮಧ್ಯಕ್ಷೇತ್ರದ ಸಂಘಚಾಲಕರಾದ ವಿ. ನಾಗರಾಜ, ಕರ್ನಾಟಕ ದಕ್ಷಿಣ ಪ್ರಾಂತ್ಯ ಸಂಘಚಾಲಕರಾದ ಮ. ವೆಂಕಟರಾಮು, ಹೆಬ್ಬಾಳ ಭಾಗದ ಸಂಘಚಾಲಕರಾದ ಶ್ರೀಪಾದರಾವ್, ಉಪಸ್ಥಿತರಿದ್ದರು.

ವಿಶೇಷ ಪ್ರಯತ್ನವಾಗಿ 18,000ಕ್ಕೂ ಹೆಚ್ಚು ಸೀಡ್ ಬಾಲ್ ಗಳನ್ನು ಶಿಕ್ಷಾರ್ಥಿಗಳು ಶಿಬಿರದಲ್ಲಿ ತಯಾರಿಸಿದ್ದರು. ಆಸಕ್ತರು ಅವನ್ನು ಪಡೆದು ತಮ್ಮ ಮನೆಯ ಸುತ್ತಲಿನ ಆವರಣಗಳಲ್ಲಿ ಗಿಡ ಬೆಳೆಸಲು ವಿತರಿಸುವ ವ್ಯವಸ್ಥೆ ಅಲ್ಲಿ ಮಾಡಲಾಗಿತ್ತು. ಅದೇ ದಿನ ವರ್ಗದ ಶಿಕ್ಷಾರ್ಥಿಗಳಿಂದ ರೋಚಕ ಶಾರೀರಿಕ ಪ್ರದರ್ಶನ, ಯೋಗ ವ್ಯಾಯಾಮ, ದಂಡ ಪ್ರದರ್ಶನ, ನಿಯುದ್ಧ ಏರ್ಪಾಡಾಗಿತ್ತು.

ಗೋಪಾಲ್ ಅವರ ಬೌದ್ಧಿಕ

ಕೇವಲ ಶಾಖೆಗೆ ಹೋಗುವುದರಿಂದ ದೇಶಭಕ್ತಿ ಹುಟ್ಟುವುದಿಲ್ಲ. ಅಲ್ಲಿನ ಸಂಸ್ಕಾರ, ಶಿಸ್ತನ್ನು ನಾವು ರೂಢಿಸಿಕೊಳ್ಳಬೇಕಿದೆ. ನಮ್ಮ ಎಲ್ಲಾ ಕೆಲಸದಲ್ಲಿಯೂ ಪರಾಕ್ರಮ ಮನೋಭಾವ, ಪ್ರಾಮಾಣಿಕತೆ, ನಿತ್ಯಜೀವನದಲ್ಲಿ ಸದ್ಗುಣಗಳ ಅನುಷ್ಠಾನಗಳಲ್ಲಿ ನಾವು ನಿರಂತರ ತೊಡಗಬೇಕಾಗಿದೆ. ಮಾವಿನಹಣ್ಣಿನ ಸುತ್ತಲಿನ ಬೇವಿನ ಮರಗಳಿಂದ ಮಾವಿನಹಣ್ಣು ಕಹಿಯಾಗುವುದಿಲ್ಲ. ಅಂತೆಯೇ ಸಂಘವೂ ಮಾವಿನಮರದಂತೆ. ನಮ್ಮ ಸುತ್ತಲಿನ



ಹೃದ್ಯೋಗ ತಜ್ಞರ ಡಾ|| ದೇವಿಪ್ರಸಾದ್ ಶೆಟ್ಟಿ, ವಿಶ್ವ ಹಿಂದೂ ಪರಿಷತ್ತಿನ ಕ್ಷೇತ್ರ ಸಂಘಟನಾ ಕಾರ್ಯದರ್ಶಿ ಗೋಪಾಲ್, ದಕ್ಷಿಣ ಮಧ್ಯಕ್ಷೇತ್ರದ ಸಂಘಚಾಲಕರಾದ ವಿ. ನಾಗರಾಜ, ಕರ್ನಾಟಕ ದಕ್ಷಿಣ ಪ್ರಾಂತ್ಯ ಸಂಘಚಾಲಕರಾದ ಮ. ವೆಂಕಟರಾಮು, ಹೆಬ್ಬಾಳ ಭಾಗದ ಸಂಘಚಾಲಕರಾದ ಶ್ರೀಪಾದರಾವ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.



ಸೂರ್ಯ ನಮಸ್ಕಾರ ಮಾಡುತ್ತಿರುವ ಶಿಕ್ಷಾರ್ಥಿಗಳು

ಕೆಡುಕುಗಳಿದ್ದರೆ ನಾವು ನಮ್ಮ ಉತ್ತಮ ಗುಣಗಳನ್ನು ಕಳೆದುಕೊಳ್ಳುವಂತಿಲ್ಲ. ನಾವು ಸಮಾಜಕ್ಕೆ ಸಿಹಿಯನ್ನು ಉಣಬಡಿಸಬೇಕು. ಸಂಘಕ್ಕೆ 100 ವರ್ಷ ಇನ್ನೇನು ತುಂಬಲಿದೆ. ಡಾಕ್ಟರ್ ಜೀ ನೂರು ವರ್ಷದ ಸಂಭ್ರಮಾಚರಣೆಯಲ್ಲಿ ನಂಬಿರಲಿಲ್ಲ. ನಮ್ಮ ನೂರು ವರ್ಷದ ಸಂಭ್ರಮಾಚರಣೆ ಸಮಾಜ ಸರಿದಾರಿಯಲ್ಲಿ ನಡೆಯುವಂತಾದರೆ ಅದರಿಂದ ಮತ್ತೊಂದು ಸಾಧನೆ ಇರಲಾರದು ಎಂದು ಕರೆ ನೀಡಿದರು.

ಯೋಗದ ಮೊರಹೋದ: ದೇವಿಪ್ರಸಾದ್ ಶೆಟ್ಟಿ ವಿದ್ಯಾರ್ಥಿಗಳು ಯಶಸ್ಸು ಕಾಣಬೇಕು ಎಂಬ ದೃಷ್ಟಿಯಿಂದ ಶಾಲಾ ಕಾಲೇಜುಗಳಿಗೆ ನನ್ನನ್ನು ಆಹ್ವಾನಿಸುತ್ತಾರೆ. ಜೀವನದಲ್ಲಿ ಗುರಿ,

ಶಿಸ್ತು ಬಹಳ ಮುಖ್ಯ. ಸಂಘದ ಶಿಬಿರದಲ್ಲಿ ನಿಮಗೆ ಅದನ್ನು ಹೇಳಿ ಕೊಡಲಾಗಿದೆ. ಅದು ನಿಮಗೆ ಯಶಸ್ವಿಯಾಗಲು ಸಹಾಯಕಾರಿ. ವ್ಯಾಯಾಮ ನಮ್ಮ ಜೀವನದಲ್ಲಿ ಬಹಳ ಮುಖ್ಯ. ಶಾರೀರಿಕವಾಗಿ ನೀವು ಸಬಲರಲ್ಲದಿದ್ದರೆ ನೀವು ಏನನ್ನೂ ಸಾಧಿಸಲಾರಿರಿ. ಅದನ್ನೂ ಶಿಬಿರದಲ್ಲಿ ನಿಮಗೆ ಹೇಳಿಕೊಡಲಾಗಿದೆ. ನಾನು ನನ್ನ ಚಿಕ್ಕ ಪ್ರಾಯದ ವೈದ್ಯರ ಜೊತೆ ನಿಂತು ಶಸ್ತ್ರಚಿಕಿತ್ಸೆ ಮಾಡಬಲ್ಲೆ ಎಷ್ಟೋ ಯುವ ವೈದ್ಯರು ಹೆಚ್ಚು ಕಾಲ ನಿಂತು ಶಸ್ತ್ರ ಚಿಕಿತ್ಸೆ ಮಾಡಲಾರರು. ಅದಕ್ಕೆ ಕಾರಣ ನಾನು ಮೈಗೂಡಿಸಿಕೊಂಡ ವ್ಯಾಯಾಮ. ನಿಮಗೆ ಇಲ್ಲಿ ಯೋಗವನ್ನೂ ಹೇಳಿಕೊಡಲಾಗುತ್ತದೆ. ನನ್ನದೇ ಉದಾಹರಣೆ ಹೇಳಬೇಕಾದರೆ ನಾನು ನನ್ನ ಕಾಲು, ಬೆನ್ನು ನೋವಿನ ಶಮನಕ್ಕಾಗಿ ಯೋಗದ ಮೊರಹೋಗಿದ್ದೇನೆ. ಒಂದು ಕಾಲದಲ್ಲಿ ಉದಾಸೀನ ಮಾಡಿದ್ದ ಯೋಗವೇ ನನ್ನ ಕಾಯಿಲೆಯನ್ನು ದೂರಮಾಡಿತು. ಶಾರೀರಿಕವಾಗಿ ಯೋಗ, ವ್ಯಾಯಾಮಗಳು ನಿಮ್ಮನ್ನು ಯಶಸ್ವಿನ ದಾರಿಮುಟ್ಟಿಸುತ್ತವೆಯಾದರೆ, ಇವೆಲ್ಲಕ್ಕೂ ಮಿಗಿಲಾಗಿ ನಮ್ಮತೆ ಅನ್ನುವುದು ಬಹಳ ಮುಖ್ಯ. ನೀವು ಎಷ್ಟೇ ಯಶಸ್ವಿಯಾದರೂ ವಿನಮ್ರವಾಗಿರದಿದ್ದರೆ ನೀವು ಸಾಧಿಸಿರುವುದು ಕಡಿಮೆ. ನಿಮಗಿಂತಲೂ ದುರ್ಬಲರೂ ಇದ್ದರೆ ಅವರ ಸೇವೆಗಾಗಿ ಸದಾ ಸಿದ್ಧರಿದ್ದರೆ ಇಡೀ ದೇಶ, ವಿಶ್ವವೇ ಜೀವಿಸಲು ಒಂದು ಸುಂದರ ತಾಣ ಎಂದರು.